

## ಶಿಕ್ಷಣ ಪದ್ಧತಿ : ಒಂದು ನಿವೇಚನೆ

ಸ್ವಾತಂತ್ರ್ಯನಂತರದ ಕಲೀದ ಮೂವತ್ತು ವರುಷಗಳ ವಿಕಾಸ, “ಪ್ರಗತಿ ಪುನರ್ನಿರ್ಮಾಣ”ದ ತೊಳ್ಳಲನ, ಬೇರೆ ಯಾವುದೇ ಕ್ಷೇತ್ರಕ್ಕಿಂತ ಹೆಚ್ಚಾಗಿ ಶಿಕ್ಷಣ ಕ್ಷೇತ್ರದಲ್ಲಿ ಎದ್ದು ಕಾಣಾತ್ತದೆ.

ಶಿಕ್ಷಣ ಸಾಧನದ ಅಡಿಪಾಯ ಸಾಕ್ಷರತೆ. ಶಿಕ್ಷಣ ಪ್ರಗತಿಯ ಗಜಕದ್ದು ಸಹ ಅದೇ ಆಗಿರಬೇಕು.

ಆದರೆ ಕಾಂಗ್ರೆಸ್ ಸರ್ಕಾರದ ಕಲ್ಪನೆಯೇ ಬೇರೆ. ಜನತೆಯ ಕಣ್ಣದುರು ಅದು ಬೇರೆ ಚಿತ್ರವನ್ನೇ ರುಖಳಿಸುತ್ತದೆ. ಅದು ‘ಗಾತ್ರದ’ ಪ್ರಗತಿ.

ಕಾಂಗ್ರೆಸ್ ಸರ್ಕಾರ ಪ್ರಕಟಿಸುತ್ತಿದ್ದ ಅಧಿಕೃತ ಅಂಕಿ ಅಂಶಗಳ ಪ್ರಕಾರ—

	1950–51	1967–68
ಟಟ್ಟು ಶಿಕ್ಷಣ ಸಂಸ್ಥೆಗಳು	286860	793799 ಎರಡೂಪರೆಪಟ್ಟು ಪ್ರಗತಿ
ಟಟ್ಟು ವಿದ್ಯಾರ್ಥಿಗಳು	255.43 ಲಕ್ಷ	765.82 ಲಕ್ಷ. ಮೂರುಪಟ್ಟು ಪ್ರಗತಿ
ಅಧ್ಯಾಪಕರುಗಳು	8.04 ಲಕ್ಷ	22.50 ಲಕ್ಷ. ಎರಡೂಮುಕ್ಕಾಲುಪಟ್ಟು ಪ್ರಗತಿ
ಡೇಶದಲ್ಲಿ ಶಿಕ್ಷಣಕಾ೦ಗಿ ವೆಚ್ಚ ರೂ. 114–38	800.84 ಕೋಟಿ ಒಳಪಟ್ಟು ಕೋಟಿ	ಪ್ರಗತಿ

ಆದರೆ—

	1950–51	1970–71
ಜನಸಂಖ್ಯೆ	34.60 ಕೋಟಿ	54.80 ಕೋಟಿ. ತೇ 60 ಪ್ರಗತಿ
ಅಕ್ಷರಸ್ತರು ತೇ.	16.6	29.4 ಕೋಟಿ. ತೇ 80 ಪ್ರಗತಿ
ಅನಾಕ್ಷರಸ್ತರುಗಳು ತೇ,	83.4	70.6 ತೇ. 15 ಪ್ರಗತಿ
ಅಕ್ಷರಸ್ತರು	4.84 ಕೋಟಿ	16.20 ಕೋಟಿ
ಅನಾಕ್ಷರಸ್ತರು	29.76 ಕೋಟಿ	38.60 ಕೋಟಿ. ತೇ. 30 ಪ್ರಗತಿ.

ಅಧ್ಯರಿಂದ ಬರೇ ಸಾಕ್ಷರತೆಯ ಒರೆಗಲ್ಲಿನಿಂದ ನೋಡಿದರೂ ಕೂಡಾ ವರುಷ ದಿಂದ ವರುಷಕ್ಕೆ, ಯೋಜನೆಯಿಂದ ಯೋಜನೆಗೆ ಅನ್ವಯಕಸ್ತರ ಸಂಖ್ಯೆ ಪರುತ್ತಿದೆ. 1970-71 ರಲ್ಲಿ 30.60 ಕೋಟಿ ಅನ್ವಯಕಸ್ತರು ಇದ್ದು ಪಾರಿಯತಃ ಈಗ 42.00 ಕೋಟಿ ಅಗ್ರಬೇಕು. ಆದರೆ 1950-51ರ ಜನಸಂಖ್ಯೆ ಒಂದೂಕಾಲು ಪಟ್ಟಿ ಅನ್ವಯಕಸ್ತರು. ಮುವಶ್ಚ ವರುಷದ ಪ್ರಯಾಸದ ಫಲ ಈ ವಿಪರ್ಯಾಸ.

ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಈ ಸರ್ಕಾರಕ್ಕೆ ಸರಿಯಾದ ಅರಿವು ನಿಲುವು ಕೂಡ ಇದ್ದಂತಿಲ್ಲ. ಭಾರತ ಸರ್ಕಾರದ ವರ್ತಿಯಿಂದ ಪ್ರತಿ ವರ್ಷವೂ ಪ್ರಕಟವಾಗುವ ಭಾರತ ವಾರ್ಷಿಕ ವಿವರಗಳ ಪ್ರಸ್ತುತದ ಶಿಕ್ಷಣದ ಬಗ್ಗೆ ಮಾಡಿತ್ತಿರುತ್ತಿರುತ್ತಾರೆ ಈಗಿನೆ :

“ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದಲ್ಲಿ ವಿಶೇಷಜ್ಞ ಹಾಗೂ ಅಡಳಿತಗಾರರ ಕರ್ತವ್ಯಗಳನ್ನು ಸಮೃಳಿತಗೊಳಿಸಲಾಗಿದೆ. ಸಚಿವಾಲಯದಲ್ಲಿ ಒಬ್ಬರು ಶಿಕ್ಷಣ ಸಲಹೆಗಾರ ಹಾಗೂ ಕಾರ್ಯದರ್ಶಿ, ಒಬ್ಬ ಹೆಚ್ಚುವರಿ ಕಾರ್ಯದರ್ಶಿ, ಒಬ್ಬರು ಜಂಟಿ ಶಿಕ್ಷಣ ಸಲಹೆಗಾರ ಹಾಗೂ ಪದನಿರ್ಮಿತ್ತ ಜಂಟಿ ಕಾರ್ಯದರ್ಶಿ, ಇಬ್ಬರು ಉಪಕಾರ್ಯದರ್ಶಿಗಳು, ನಾಲ್ಕುರು ಉಪಶಿಕ್ಷಣ ಸಲಹೆಗಾರರು ಇದ್ದು ಅವರುಗಳು ಬೇರೆ ಬೇರೆ ವಿಭಾಗಗಳಲ್ಲಿ ಜವಾಬ್ದಾರಿ ಹೊತ್ತಿದ್ದಾರೆ. ಅವರ ಕಂಪೆನಿಗಳು ವಾಣಿಂಗ್‌ಟನ್ ಲಂಡನ್ ಬಾನ್ ಮತ್ತು ನ್ಯೂರೋಬಿಗಳಲ್ಲಿವೆ.”

ಈ ನೌಕರಶಾಹಿ ಮನೋಧರ್ಮದ ಸರ್ಕಾರ ಸದೆಸಿದ ಕಾರ್ಯಚಟುವಟಿಕೆಗಳಿಂದ ನೇರವಾಗಿ ಅಧಿಕಾರಿಗಳ ಸಂಖ್ಯೆ ಹೆಚ್ಚಿ ಅನ್ವಯಕಸ್ತರ ಸಂಖ್ಯೆ ಹೆಚ್ಚಿದ್ದರಲ್ಲಿ ಅಶ್ವಯುವಿಲ್ಲ.

ವಿದ್ಯೆಗೂ ಉದ್ಯೋಗಕೂ ಸಂಬಂಧವಿರಬೇಕು. ವಿದ್ಯೆಯ ಮೂಲಕ ಉದ್ಯೋಗಕ್ಕೆ ದಾರಿಯಾಗಬೇಕು. ಆದರೆ ಇಂದು ವಿದ್ಯಾವಂತ ತರುಣ ಯಾವುದೇ ದೃಷ್ಟಿಕ ಶ್ರಮದ ಕರಕ್ಷಿತಲದ ಉದ್ಯೋಗ ಬಯಸುವುದಿಲ್ಲ. ಗುರುತಾಸ್ತನಾಗಬಿಯನು ತಾನೇ. ರಸಾಯನ ಶಾಸ್ತ್ರ ಓದಿ ಜವಾನನಾಗುತ್ತಾನೆಯೇ ವಿನಹ ಸ್ವತಃ ರಾಸಾಯನಿಕ ಉದ್ಯಮ ಮಾಡಬಿಯಸುವುದಿಲ್ಲ. ಇದನ್ನು ನಿರಾರಿಸಲು ಱೆಜಿಲಿ ರಮ್ಮೆ ಹಿಂದೆಯೇ ಸೆಕೆಂಡರಿ ಶಿಕ್ಷಣ ಮಂಡಳಿ ತನ್ನ ವರದಿಯಲ್ಲಿ ಎಳೆ ವಯಸ್ಸಿನಲ್ಲಿಯೇ ತಾಂತ್ರಿಕ ಶಿಕ್ಷಣವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ವಿವಿಧೋದ್ದೇಶ ಶಾಲೆಗಳನ್ನು ತೆರೆಯ ಬೇಕೆಂದು ಸಲಹೆ ಮಾಡಿತ್ತು. ಹೀಗೆ ಇಂಥ ಶಾಲೆಗಳು ಸಾರ್ಥಕವಾಗುವ ಬದಲು ಹೋರಾಮು ಸ್ವಾಂಪಲ್ಲಾಗಳಾಗಿವೆ. ಪರಿಣಾಮತಃ ಗುರುತಾಸ್ತಗಿರಿಯ ಬೇಟೆಯಾಡುವ ಅತಿ ಕಲಿತ ನಿರುದ್ಯೋಗಿಗಳ ಸಂಖ್ಯೆ ದಿನದಿನಕ್ಕೆ ಪರುತ್ತಿದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕ್ಯಾಕೆಲಸ್, ದೃಷ್ಟಿಕ ಶ್ರಮ ಗೌರವಾನ್ವತವಲ್ಲವೆಂಬ ಮೌಲ್ಯವನ್ನು ಭಾರತದ ಮೈಗಳ್ ವೇದಾಂತ ಹಾಗೂ ಗುರುತಾಸ್ತ ತಯಾರಿಕೆಯ ಮೊಕಾಳಿ ಪರಂಪರೆ ವಿದ್ಯಾರ್ಥಿಗಳ ತಲೆಗೆ ತುಂಬುತ್ತಿದೆ.

ಅಪ್ಪೇ ಮುಖ್ಯವಾದ ಮತ್ತೊಂದು ವಿವರ - ಶಿಕ್ಷಣ ಮಾಧ್ಯಮ ಕುರಿತದ್ದು. ಥಮ್ಸನ್ ಕಮ್ಪನಿ ಸಂಯೋಗದಿಂದ ಭಾರತದಲ್ಲಿ ಆಡಳಿತ ಭಾಷೆ ಹಾಗೂ ಆದುವ ಭಾಷೆ ಯಾವಾಗಲೂ ಬೇರೆ ಬೇರೆಯಾಗಿವೆ. ಸಂಸ್ಕೃತ - ಪಾರ್ಕ್‌ತ ಭಾಷೆಗಳು, ಪಾರಸ್‌ - ಸಾಫಿಯೀಯ ಭಾರತೀಯ ಭಾಷೆಗಳು, ಇಂಗ್ಲಿಷ್ - ಪಾರದೇಶಿಕ ಭಾಷೆಗಳು-ಹೀಗೆ ಆಡಳಿತ, ಶಿಕ್ಷಣದ ಭಾಷೆಗಳು ಒಂದಾದರೆ. ಜನರ ಮನೆ ಭಾಷೆ, ಬಜಾರಿನ ವ್ಯವಹಾರದ ಭಾಷೆ ಬೇರೆ. ಈ ಬಿರುಕು ಸಾರ್ವಜನಿಕ ಜೀವನವನ್ನು ಕಲುಹಿತಗೊಳಿಸಿ, ವಿಕಾಸವನ್ನೂ ಕುಗ್ಗಿಸಿ ಆಳುವ ವರ್ಗ ದುಡಿವ ವರ್ಗದ ನಡುವಿನ ಕಂದರವನ್ನು ಸ್ಥಿರಗೊಳಿಸುತ್ತು, ಹಲವು ಹತ್ತು ಬಗೆಯ ವಿಪರ್ಯಾಸಗಳಿಗೆ ಎಡೆ ಮಾಡಿದೆ. ಭಾರತದ ಜನತಂತ್ರ ವ್ಯವಸ್ಥೆಯಲ್ಲಿ ಜನತೆಯು ತನಗೆ ತಿಳಿಯದ ಭಾಷೆಯು ಮೂಲಕ ತನ್ನನ್ನು ಆಳಿಸಿಕೊಳ್ಳುತ್ತಿಲ್ದೆ. ಶಿಕ್ಷಣ ಸಂಸ್ಕೃತಗಳಲ್ಲಿ ಬಹುತೇಕ ಅರ್ಥವಾಸಿ ಇಂಗ್ಲಿಷ್ ಕಲಿತ ಶಿಕ್ಷಕರು ಕಾಲುವಾಸಿ ಇಂಗ್ಲಿಷ್ ಕಲಿತ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಾರೆ. ನ್ಯಾಯ ಸಂಸ್ಕೃತಗಳಲ್ಲಿ ಆಪರಾಧಿಗಳಿಗೂ ತಿಳಿಯದ ಇಂಗ್ಲಿಷಿನಲ್ಲಿ ಅವರ ಯಣಿ ಬರಹವನ್ನು ಬಹುತೇಕ ಅರ್ಥವಾಸಿ ಇಂಗ್ಲಿಷ್ ತಿಳಿದ ವಕೀಲರೂ ನ್ಯಾಯಾಧಿಕರರೂ ನಿರ್ಧರಿಸುತ್ತಾರೆ. ದೇಶದ ವಿಕಾಸ, ಉದ್ಯೋಗ, ಕೃತಿ, ವ್ಯಾಪಾರ ಕುರಿತ ವ್ಯವಹಾರವನ್ನು ರೈತರಿಗೂ ಕಾರ್ಮಿಕರಿಗೂ ಬಡವರಿಗೂ ತಿಳಿಯದ ಭಾಷೆಯಲ್ಲಿ ಬಹುತೇಕ ಅರ್ಥವಾಸಿ ಇಂಗ್ಲಿಷ್ ತಿಳಿದ ಅಧಿಕಾರಿಗಳು, ಗುಮಾಸ್ತರು ನಡೆಸುತ್ತಾರೆ. ಬಹುತೇಕ ಇಂಗ್ಲಿಷ್ ಪಂಡಿತರಲ್ಲಿದ ಶಾಸಕರು, ಆ ಭಾಷೆಯಲ್ಲಿ ಬರೆದ ಕಾನೂನಿನ್ನು ಪಾಸು ಮಾಡುತ್ತಾರೆ. ಇದು ಸಾರ್ವಜನಿಕ ಬದುಕಿನ ವಿಪರ್ಯಾಸದ ಸರ್ವಮಾಲೆ. ಭಾರತದಲ್ಲಿ ಬಳಕೆಯಾಗುವ ಇಂಗ್ಲಿಷಿನ ಪೋಜನ್ನು ಆ ಭಾಷೆ ಬಲ್ಲವರು ಮಾತ್ರ ಕಾಣಬಲ್ಲರು. ಇಂಗ್ಲಿಷಿನ ಅದಮ್ಯ ವ್ಯಾಮೋಹ ಪದೆದಿದ್ದ ರಾಜಾಜಿಯವರ ಇಂಗ್ಲಿಷ್ ಬರಹಗಳನ್ನು ಇಂಡೋ ಅಂಗ್ಲ ಯನ್ ಅಧ್ಯಯನ್ ಶ್ರೀ ಕೆ. ಆರ್. ಶ್ರೀನಿವಾಸ ಅಯ್ಯಂಗಾರ್ ಒಮ್ಮೆ ವ್ಯಾಕರಣ ಹಾಗೂ ಒಕ್ಕಣೆಯ ಒರೆಗಲ್ಲಿಗೆ ಹಚ್ಚಿ, ಬೀದಿಗಿಟ್ಟಿದ್ದರು. ಇಂಗ್ಲಿಷ್ ಇಂದು ಭ್ರಷ್ಟಾಗಾರದ, ಆಳುವ ವರ್ಗದ, ಆದರ ಅಟ್ಟಹಾಸದ ಸಾಧನವಾಗಿದೆ. ಅದರಲ್ಲಿ ವ್ಯವಹಾರ ನಡೆಸುವವರೂ ಕೂಡಾ ಭಾರತೀಯ ಮಾಮೂಲಿ ವಿವರ ತಿಳಿಯಲೂ ಇನ್ನೊಬ್ಬರನ್ನು ಅವಲಂಬಿಸಬೇಕು. ಅದರಲ್ಲಿ ಭ್ರಷ್ಟತೆಯ ಬೀಜವಿದೆ. ಅವಿದ್ಯಾವಂತರನ್ನು, ಅವರಲ್ಲಿ ಧೀರತನವನ್ನು ಹುಟ್ಟು ಹಾಕಿ, ಅಧಿಕಾರದ ಹೊರಗಿದಲು ಸಂಚಿದೆ. ಬಹುಜನವಾದಿ ತಂತ್ರವನ್ನು ಬುದ್ದಮೇಲು ಮಾಡಿ ಭದ್ರ ಜನವಾದಿ ರಾಜ್ಯತಂತ್ರವಾಗಿಸುವ ಸಾಧ್ಯತೆ ಆ ಭಾಷೆಯಲ್ಲಿದೆ. ಅಂತೇಯೇ ಈ ಭಾಷೆ ಆಡಳಿತಗಾರರಿಗೆ ಅಚ್ಚುಮೆಚ್ಚಿ. ಭಾರತೀಯ ಜನ ಭಾಷೆಯಲ್ಲಿ ಶಿಕ್ಷಣ ಭಾರತೀಯ ಜನತಂತ್ರದ ವಿಕಾಸದ ಪ್ರಥಮ ಪರತ್ತು. ಭಾರತ ಸರ್ಕಾರ ಕಳೆದ ಮೂವತ್ತು ವರ್ಷಗಳಲ್ಲಿ ಇದನ್ನು ಸಾಧಿಸಿಲ್ಲ.

ಆದುದರಿಂದ ಭಾರತೀಯ ಶಿಕ್ಷಣ, ಗುಣ ಹಾಗೂ ಪರಿಮಾಣದಲ್ಲಿ ಗುರಿತಲು ಹಿಲ್ಲ. ಈ ಸ್ವತಿಯಲ್ಲಿ ತಲುಪುವುದೂ ಇಲ್ಲ. ಆದುದರಿಂದ ಜನತಾ ಪಕ್ಷ ಈ ಕ್ಷೇತ್ರದಲ್ಲಿ ಅಮೂಲಾಗ್ರ ಪರಿವರ್ತನೆ ಮಾಡಬೇಕು. ಶಿಕ್ಷಣ ವಿಕಾಸಮಯ, ಜನಮುಖಿ ಆಗಬೇಕು.